

28 July, 2021

The Secretary National Stock Exchange of India Ltd. Exchange Plaza, Plot no. C/1, G Block, Bandra Kurla Complex, Bandra (East), Mumbai - 400 051. <u>NSE Symbol: TIMKEN</u>	The Secretary BSE Ltd. Phiroze Jeejeebhoy Towers, Dalal Street, Mumbai - 400 001. <u>Scrip Code: 522113</u>
--	---

Dear Sir(s)/Madam,

Sub: Newspaper Advertisement

We enclose herewith copies of Public Notice published in Financial Express and Prajavani relating to 34th Annual General Meeting and matters incidental thereto.

We request you to kindly take this on record.

Thanking you,

**Yours sincerely,
For Timken India Limited**

**Mandar Vasmatkar
Company Secretary
& Chief - Compliance**

SUNIL AGRO FOODS LIMITED

CIN: L01111KA1988PLC008861
 Regd Office Address: Plot No. 39-A2, Industrial Area Chokkahlalli, Hosakote, Karnataka, KA- 562 114, Phone No: +91- 80- 2797137/ 27971463 e-mail: info@sunilagro.in, website: www.sunilagro.in

NOTICE TO THE SHAREHOLDERS OF 33RD ANNUAL GENERAL MEETING

The Thirty Third (33rd) Annual General Meeting (AGM) of the Company will be held over Video Conference (VC) or Other Audio Visual Means (OAVM) at 11.00 a.m. on Tuesday, the 31st day of August, 2021 in compliance with General Circular No. 02/2021 dated January 13, 2021, Circular No. 11 dated January 15, 2021 and all other circulars issued by the Ministry of Corporate Affairs (MCA), Government of India and Securities and Exchange Board of India (SEBI), to transact the business as set out in the Notice of the Meeting.

The Notice of the AGM along with the Annual Report 2020-21 is being sent only by electronic mode to those Members whose email addresses are registered with the Company/Depositories in accordance with the aforesaid MCA Circulars and SEBI Circular dated January 13 and January 15, 2021. Shareholders holding shares in dematerialized mode, are requested to register their email addresses and mobile numbers with their relevant depositories through their depository participants. Shareholders holding shares in physical mode are requested to furnish their email addresses and mobile numbers with the Company's Registrar and Share Transfer Agent Integrated Registry Management Services Private Limited to irg@integratedindia.in. The notice of 33rd AGM and Annual Report 2020-21 will also be made available on the Company's website, at www.sunilagro.in, BSE Limited at www.bseindia.com and on the website of CDSC at www.evotingindia.com.

Shareholders will have an opportunity to cast their vote remotely on the business as set forth in the Notice of the AGM though electronic voting system. Additionally, the Company is providing the facility of voting through e-voting system during the AGM. The manner of voting remotely for shareholders holding shares in dematerialized mode, physical mode and for shareholders who have not registered their email addresses will be provided in the Notice to the Shareholders.

The 33rd AGM Notice will be sent to the Shareholders in accordance with the applicable laws on their registered email addresses in due course.

For Sunil Agro Foods Limited,
 Shruthi Murali Kumar
 Company Secretary
 (M. No: A61093)

Place : Bengaluru
 Date: 26.07.2021

NOTICE

TIMKEN INDIA LIMITED
 CIN - L29130KA1996PLC048230

Regd. Office: 39-42, Electronic City, Phase II, Hosur Road, Bengaluru - 560 100, Phone: 080 41362000, Fax: 080 41362010
 Email: tilinvestor@timken.com Website: www.timken.com/en-in

NOTICE

NOTICE is hereby given that 34th Annual General Meeting ('AGM') of the Company will be held through Video Conferencing (VC)/Other Audio Visual Means (OAVM) on Monday, 23 August, 2021 at 3.00PM (IST) in compliance with all applicable provisions of the Companies Act, 2013 and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with all applicable circulars on the matter issued by the Ministry of Corporate Affairs and the Securities and Exchange Board of India to transact the business set out in the Notice calling the AGM.

The Notice of 34th AGM and Annual Report for FY 2020-21 will be sent by email to all the members whose Email IDs are registered with the Company/Depository Participant(s). Notice of 34th AGM and Annual Report for FY 2020-21 will be available on the Company's website at www.timken.com/en-in and also on the website of Stock Exchanges, where the Company's shares are listed. Notice of 34th AGM will also be available on website of National Securities Depository Limited (NSDL) at www.evoting.nsdl.com.

Pursuant to the provisions of Section 108 of the Companies Act, 2013 read with Rule 20 of the Companies (Management and Administration) Rules, 2014 as amended from time to time and Regulation 44 of SEBI (Listing Obligations and Disclosure Requirements) Regulations, 2015 and applicable Circulars, the Company has made an arrangement with NSDL to provide remote e-Voting facility and e-Voting on the day of AGM for voting on the resolutions to be considered at the 34th AGM. The detailed process for participating in remote e-Voting and e-Voting on the day of AGM will be available in the AGM Notice. Members of the Company holding shares in either physical or in dematerialized form as on 16 August, 2021, being the cut-off date, may cast their vote electronically.

The remote e-Voting period commences on 20 August, 2021 from 9.00 AM (IST) and will end on 22 August, 2021 at 5.00 PM (IST). The remote e-Voting module shall be disabled thereafter. The results of voting would be declared as stipulated under applicable Rules and will also be posted on the Company's website. A person, whose name is recorded in the Register of Members or in the Register of Beneficial Owners maintained by the depositories as on the cut-off date i.e. 16 August, 2021 only shall be entitled to avail the facility of remote e-Voting or e-Voting on the day of AGM. Any person, who acquires shares of the Company and becomes a member of the Company after dispatch of the notice of AGM and holding shares as on the cut-off date i.e. 16 August, 2021, may obtain the login ID and password by sending a request at evoting@nsdl.co.in. A person who is not a member (not holding share(s) of the Company) as on the aforesaid cut-off date should treat the Notice for information purposes only. The members who have cast their vote by remote e-Voting may attend 34th AGM but shall not be eligible to cast their vote again at the meeting.

A member whose email ID is not registered with Company/Depositories shall send following documents to NSDL at evoting@nsdl.co.in to obtain user id and password and registration of e-mail id for e-Voting on the resolutions set out in the Notice:

- In case shares are held in physical mode, please provide Folio No, name of shareholder, scanned copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhar Card).
- In case shares are held in demat mode, please provide DPID-CLID (16 digit DPID + CLID or 16 digit beneficiary ID), name, client master or copy of consolidated account statement, PAN (self-attested scanned copy of PAN card), AADHAR (self-attested scanned copy of Aadhar Card).

The members holding shares in physical form who have not registered their email ID and Bank Account with the Company shall write to tilinvestor@timken.com for registering the same. The members shall write to the Company Secretary at the Registered Office or at tilinvestor@timken.com for giving mandates relating to dividend payment. Beneficial Owners of shares in demat form are advised to get particulars of their bank accounts and PAN details updated with the Depository Participants.

The members are requested to see Notice of AGM for detailed guidelines in relation to tax on dividend. Requisite forms/ declarations in this regard will be available on the Company's website at <https://www.timken.com/en-in/investors/statutory-compliances/>. For any queries on tax on dividend, please write to TIL.TDS@timken.com.

Further, the Company has fixed 30 July, 2021 as record date in terms of Regulation 42 of SEBI (Listing Obligations and Disclosure Requirements) Regulations, 2015 for determining entitlement of shareholders for dividend for FY 2020-21 if declared at 34th AGM.

For any queries or issues regarding e-voting, please refer to the Frequently Asked Questions (FAQs) and e-voting manual available at download section of www.evoting.nsdl.com. In case of any difficulties/grievances, members may contact the undersigned at tilinvestor@timken.com (Phone number: 080-41362000) or RTA at rtat@cbmsl.com (Phone number: 033-40116700/033-40116715).

For Timken India Limited
 SD/- Mandra Vasmatar
 Company Secretary & Chief - Compliance

Bengaluru
 27 July, 2021

ZOSAR BRANCH

6-1-84/13, 1st Floor, Khuru Jung House, Secretariat Road, Saifabad, Hyderabad-500 004, Telangana, India.
 Phone: 91 499 2242 1645
 Email: armyhy@bankofbaroda.com

SALE NOTICE FOR SALE OF IMMOVABLE PROPERTIES [See proviso to 8 (6)]

E-Auction Sale Notice for Sale of Immovable Assets under the Securitisation and Reconstruction of Financial Assets and Enforcement of Security Interest Act, 2002 read with proviso to Rule 8 (6) of the Security Interest (Enforcement) Rules, 2002. Notice is hereby given to the public in general and in particular to the Borrower(s) and Guarantor(s) that the below described immovable property mortgaged/charged to the Secured Creditor, possession of which has been taken by the Authorised Officer of Bank of Baroda, Secured Creditor, will be sold as "As is where is", "As is what is", and "Whatever there is" on 31.08.2021 for recovery of below mentioned account/s. The details of Borrower/s/Guarantor/s/Secured Asset/s/Dues/Reserve Price/e-Auction date & Time, EMD and Bid Increase Amount are mentioned below -

NAME & ADDRESS OF THE BORROWER (S) / GUARANTOR(S)

- M/s. Sri Ganesh Traders HIG-247, Dhanalakshmi Centre, KPHB Colony, Kukatpally, Hyderabad - 500072 Also At: MIG-549, Road No. 1, KPHB Colony, Kukatpally, Hyderabad - 500072 Also At: Flat No. 102, 1st Floor, Krishna Apartments, MIG 192 & 193, Road No. 1, KPHB Colony, Kukatpally, Hyderabad - 500072. 2. Mr. D. Bala Pullaiah Flat No. 102, 1st Floor, Krishna Apartments, MIG 192 & 193, Road No. 1, KPHB Colony, Kukatpally, Hyderabad - 500072. Also At: MIG-31, KPHB Colony, Road No. 1, Kukatpally, Hyderabad - 500072. 3. Mrs. Shaik Jaheera Flat No. 102, 1st Floor, Krishna Apartments, MIG 192 & 193, Road No. 1, KPHB Colony, Kukatpally, Hyderabad - 500072. Also At: MIG-31, KPHB Colony, Road No. 1, Kukatpally, Hyderabad - 500072.

Total Dues to the Bank : Rs.1,27,85,107.62/- (Rupees One Crore Twenty Seven Lakhs Eighty Five Thousand One Hundred Seven and Sixty Two Paise Only) as of 30.03.2016 plus applicable interest, expenses and other charges from 31.03.2016 onwards till realization

Description of the Immovable Property: All that the House bearing Municipal No.3-5-82/2/1, on Plot No.28, in Survey No.376, admeasuring 200.00 Square Yards or equivalent to 167.2 Square Meters, Situated at Attapur Village, Rajendra Nagar Municipality, Ranga Reddy District, and Bounded as Follows:- East: 30'-0" Wide Road, West: Plot No.27, North: 20'-0" Wide Road, South by: Plot No.49.

Status of possession : Partially Physical, Known encroachments : NIL, Reserve Price For Property: Rs.77,16,300/- (Rupees Seventy Seven Lakhs Sixteen Thousand Three Hundred only), Earnest Money Deposit : Rs.7.72 lakhs (Rupees Seven lakhs Seventy Two Thousand only), Bid Incremental Amount : Rs. 20,000/- (Rupees Twenty Thousand Only), Date & Time of auction : 31.08.2021 from 11.30AM to 03.30PM, Date and time for inspection of properties: 16.08.2021 from 02.00PM to 04.00PM

For detailed terms and conditions of sale, please refer to the link provided in <https://www.bankofbaroda.in/e-auction.htm> and <https://ibapi.in>. Also, prospective bidders may contact the authorized officer on Tel.No.040-23421645 Mobile-9740202350.

Date : 27.07.2021, Place : Hyderabad Authorised Officer, Bank of Baroda

VEHICLE FOR SALE

We held the open auction of the vehicle details were mentioned below:-

Sl.No.	Vehicle Regd. No.	Make	Model	Fuel	Reserve Price	
1	TS 08 HH 6917	HYUNDAI	i20 Sportz	11-11-2020	Petrol	Rs.6,00,000/-

Date & Time of Auction: 04-08-2021, 11.00 A.M.
Place of Auction: Sai Krishna Stock Yard, Jodimetta Village, Ghatkesar Mandal, Medchal - Malkajgiri Dist., Telangana.

Sealed quotations are invited along with offer letter and EMD of 10% of the Reserve Price (Refundable to unsuccessful bidders) DD drawn in favour of Union Bank of India, Chikkadpally Branch. Successful bidder should pay 25% of the offer amount by cash/DD immediately and the balance within 7 days from the date of sale. The vehicle shall be auctioned on "As is where is basis" condition. The Authorised Officer may accept/reject the offer/ quotation or postpone/cancel the auction without assigning any reason therefor. Further details Contact: Branch Manager, Chikkadpally, Hyderabad. Ph: 9701452816 & 996345009.

Date: 28.07.2021, Place: Hyderabad Sd/-Authorised Officer, Union Bank of India

PUBLIC ANNOUNCEMENT

(Under Regulation 32 and 33 of the Insolvency and Bankruptcy Board of India (Liquidation Process) Regulations, 2016)

RELEVANT PARTICULARS	
1. Name of the corporate debtor	Global Infonet Distribution Private Limited
2. Date of incorporation of corporate debtor	December 27, 2007
3. Authority under which corporate debtor is incorporated/registered	Registrar of Companies - Delhi
4. Corporate identity number/limited liability identification number of corporate debtor	U51101DL2007PTC171871
5. Address of the registered office and principal office (if any) of corporate debtor	Registered Office: C-143, Okhla Industrial Area Phase-1, Delhi-110020
6. Liquidation commencement date of the corporate debtor	August 21, 2020
7. Name, address, email address, telephone number and the registration number of the Liquidator	Name: Yogender Pal Singh Registered Address with IBI: B-292, Upper Ground Floor, Prashant Vihar, Sector-14, Rohini, Delhi-110085 Registered Email Address: ipyogendersinghal@gmail.com Mob: +91 98107 84484 Registration No.: IBB/PA-001/IP-P00492/2017-18/10880 Communication Address: B-292, Upper Ground Floor, Prashant Vihar, Sector-14, Rohini, Delhi-110085 Communication Email Address: irp.globalinfonet@gmail.com
8. Date of E-Auction	Auction Start Date & Time: August 12, 2021 at 11:00 a.m. Auction End Date & Time: August 12, 2021 at 05:30 pm
9. Manner of Obtaining the Process Document	The detailed terms and conditions of the auction process are set out in the process document, which can be obtained by the bidders by sending an email request at irp.globalinfonet@gmail.com or nclt@auctiontiger.net
10. Last Date of Obtaining the Process Document	August 10, 2021
11. Subject Matter of Auction Process	Sale of IT Products (hardware and software), and Printer and its accessories
12. Manner of Submitting Bid	As set out in the process document to be issued by the liquidator of the Corporate Debtor.
13. Mode of Sale	The mode of sale is open e-auction, where bidders can view other competitive bids from other bidders during the open window. The acquisition of IT Products (hardware and software), Printer and its accessories of Corporate Debtor shall be on an "as is where is" basis, without any representation, warranty or indemnity by the Corporate Debtor or the liquidator.
14. Reserve Price	The reserve price for the purpose of conducting this e-auction determined at a) For Delhi location :-Rs. 42.50 lakhs b) For Chennai location :-Rs. 30.00 lakhs
15. Earnest Money Deposit requirement	Bidder(s) shall be required to submit an Earnest Money Deposit ("EMD") of a) Rs 4.3 lakhs for stock lying in Delhi and b) Rs 3 lakhs for stock lying in Chennai in order to Bid for acquisition of the above mentioned assets

Note: Nothing contained herein shall constitute a binding offer or a commitment to sell the assets of Corporate Debtor.

Bidders must note that the aforementioned auction process is being conducted in accordance with the Insolvency and Bankruptcy Code, 2016 ("Code") and the relevant regulations there under. In the event, if any assets of the Corporate Debtor are realized by existing charge holders in terms of Section 52 of the Code read together with the applicable regulations, the same shall be excluded from the ambit of the auction process being conducted by the liquidator, as and when such an option is exercised by the relevant charge holder.

The liquidator reserves the right to amend and/or annul this invitation including any timelines or the process therein, without giving any reason, at any time and in any respect.

For Global Infonet Distribution Private Limited
Sd/-
 Yogender Pal Singh
 Insolvency Professional
 Regn. No.: IBB/PA-001/IP-P00492/2017-18/10880
 Regd. Add.: B-292, Upper Ground Floor, Prashant Vihar, Sector-14, Rohini, Delhi-110085 Registered Email: ipyogendersinghal@gmail.com

Communication Address:
 B-292, Upper Ground Floor, Prashant Vihar, Sector-14, Rohini, Delhi-110085
Communication Email: irp.globalinfonet@gmail.com, nclt@auctiontiger.net
Date: July 27, 2021
Place: Delhi

PUBLIC NOTICE

General Public is informed that, Sri. M. S/o Sri. Muniyappa, has lost the three original documents i.e., (1) Sale deed dated 04.09.2003, registered as document no. 6486/2003-04 Book no. 1 in the office of the SRO-Anekal (2) Sale deed dated 04.09.2003 registered as document no. 6484/2003-04 Book no. 1 in the office of the SRO-Anekal and (3) Sale Deed dated 10.09.2003 registered as document no. 7238/2003-04 Book no. 1 in the office of the SRO-Anekal, lost near rajajinagar bus stop. A Complaint is lodged in Crime Branch Bangalore City Police dated 27.07.2021. Finders may return the same within seven days to the above said Police Station or contact in below address.

SMT. S. RAMYA B.A., L.L.B.
 Advocates and Legal Consultants,
 No.382, 9th Cross, Mahalakshmi Layout, Bangalore-560 086.

IMPORTANT

Whilst care is taken prior to acceptance of advertising copy, it is not possible to verify its contents. The Indian Express Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

SAVERA INDUSTRIES LIMITED

Regd. Office : 146, Dr. Radhakrishnan Road, Mysalore, Chennai - 600 004.
 CIN No.:L55101TN1969PLC005768 Website : www.saverahotel.com
 Tel : 91-44-2811 4700; Fax : 91-44-28113475; E-Mail : hotsave@md2.vsnl.net.in

NOTICE

(For attention of equity shareholders of Saveria Industries Limited)

For transfer of unpaid/unclaimed dividend and equity shares of the company to Investor Education and Protection Fund (IEPF) Account

Notice is hereby given that pursuant to Rule 6 of the Investor Education and Protection Fund Authority (Accounting, Audit, Transfer and Refund) Amendment Rules, 2017 ("The Rules") read with Section 124(6) of the Companies Act, 2013 ("The Act")

The equity shareholders of the company are hereby informed that in accordance with the provisions of Section 124(6) of the Act, read with Rule 6 of the Rules, all shares in respect of which unclaimed dividend has been transferred to Investor Education and Protection Fund ("IEPF") under the Act and the Rules and in respect of which any dividend warrant has not been encashed by the shareholder(s) during last seven consecutive years or more (relevant shares) shall be transferred and credited by the Company to the demat account of IEPF in the manner prescribed under the Rules.

The Dividend for the financial year 2013-14 (Dividend 2013-14) which remains unclaimed for a period of seven consecutive years or more as on 28th October, 2021 will be transferred to IEPF. Further, shares held by the shareholders who have not encashed the dividend 2013-14, and who have not encashed any dividend warrant during last seven years, will also be transferred to IEPF under the Act and the Rules. The due date of transfer of shares to the said IEPF is 28th October, 2021. Details of shareholders who have not claimed Dividend 2013-14 and shares held by them are available on the website of the company viz. www.saverahotel.com. The company is sending individual letters to the shareholders in this regard. All benefits accruing on such shares, if any, shall also be transferred to IEPF in compliance of the Rules. The shareholders may claim the shares transferred to IEPF along with benefits accrued thereon, from time to time, after following the procedure laid down in the Rules. Please note that no claim shall lie against the Company with respect to the unclaimed / unpaid dividends and shares(s) transferred to the IEPF pursuant to the Rules.

In case the shares which are required to be transferred to IEPF held in physical form, the Company would be issuing new share certificate(s) for transferring to IEPF and upon issue of such new share certificates, the original share certificate (s) will be deemed to be cancelled and non-negotiable. In case the shares are held in demat form, the company shall inform the depository by way of corporate action, where the shareholders have their demat accounts, for transfer of shares to IEPF.

Details of shares to be transferred to IEPF will be placed on the website of the company which should be considered as notice for issue of new share certificate(s) that will be issued by the Company for the purpose of transfer of shares to IEPF and no separate notice will be issued in this regard.

For any clarification in this regard, the shareholders may write to the company and its Registrar & Share Transfer Agent viz., M/s.Cameo Corporate Services Ltd., Subramaniam Building, No.1 Club House Road, Chennai 600 002 Telephone No.: 044 28460390 email : investor@cameoindia.com

for Saveria Industries Limited
N S Mohan
 Company Secretary

Place : Chennai
 Date : 28.07.2021

UNION BANK OF INDIA

(A Govt. of India Undertaking)

0002-ADONI, 19/1.
 OPP. MUNICIPAL OFFICE, ADONI
 KURNOOL DIST. Ph.No.08512-251870.

POSSESSION NOTICE (For immovable property)

{RULE 8(1) OF SECURITY INTEREST (ENFORCEMENT) RULES 2002}

WHEREAS The undersigned being the Authorized Officer of erstwhile Andhra Bank, now Union Bank of India under the Securitisation and Reconstruction of Financial Assets and Enforcement of Security Interest Act, 2002 (Act 54 of 2002) and in exercise of powers conferred under Section 13 (12) of the Act read with Rule 3 of the Security Interest (Enforcement) Rules, 2002 issued demand notice dated 05-04-2021 calling upon the

BORROWER : ARIKATLA KISHORE CHOWDHARY S/O A RAJAGOPALA KRISHNA, D NO 2-26, KUMBALANUR 1ST CAMP, NADICHAGI, MDL, KOWTHALAM, ADONI, DIST. KURNOOL - 518301, MOBILE-9958511503
CO-BORROWER : ARIKATLA NAGAJOTHY W/O KISHORE CHOWDHARY, KUMBALANUR 1ST CAMP, NADICHAGI, MDL, KOWTHALAM, ADONI, DIST. KURNOOL - 518301

CO-OBLIGANT : ARIKATLA LAKSHMI W/O A RAJAGOPALA KRISHNA, KUMBALANUR 1ST CAMP, NADICHAGI, MDL, KOWTHALAM, ADONI, DIST. KURNOOL - 518301

to repay the amount mentioned in the notice being **Rs. 12,16,745.45/-** (Twelve Lakh Sixteen Thousand Seven Hundred Forty Five Rupees And Forty Five Paise Only) within 60 days from the date of receipt of the said notice.

The Borrower having failed to repay the amount, notice is hereby given to the Borrower and the public in general that the undersigned has taken possession of the property described herein below in exercise of powers conferred under Section 13 (4) of the said Act read with rule 8 of the Security Interest (Enforcement) Rules, 2002 on this **23/07/2021**.

The Borrower in particular and the public in general is hereby cautioned not to deal with the property and any dealings with the property will be subject to the charge of Union Bank of India for an amount of **Rs. 12,16,745.45/-** (Twelve Lakh Sixteen Thousand Seven Hundred Forty Five Rupees And Forty Five Paise Only) as on 31-03-2021 and interest thereon.

The borrowers attention is invited to provisions of sub-section (8) of section 13 of the Act, in respect of time available, to redeem the secured assets.

DESCRIPTION OF IMMOVABLE PROPERTY

Land and Building - Residential House belonging to **Arikatla Kishore Chowdhary**, situated at Sy. No.50 with an extent of plot 709.26 Sq Mts, Plinth G.F 154.76 Sq Mts, Portico 61.93 Sq.Mts. **Kumbalanur Village, 1st Camp, Nadichagi (P.O), Kowthalam (M.D), Kurnool Dist.** within Kurnool registration District, Kosi Sub registration District. Bounded by: East: Road, West: Property of N.Sathi Raju, North: House of M.Satyanarayana Raju, South: Property belongs to Ch. Satyanarayana

Date : 23/07/2021
 AUTHORIZED OFFICER
 PLACE: KUMBALANURU 1ST CAMP UNION BANK OF INDIA

UNION BANK OF INDIA

(A Govt. of India Undertaking)

0652-YEMMIGANUR, KURNOOL DIST.

bm0652@unionbankofindia.com Ph.No.08512-255010

POSSESSION NOTICE (For immovable property)

{RULE 8(1) OF SECURITY INTEREST (ENFORCEMENT) RULES 2002}

WHEREAS The undersigned being the Authorized Officer of erstwhile Andhra Bank, now Union Bank of India under the Securitisation and Reconstruction of Financial Assets and Enforcement of Security Interest Act, 2002 (Act 54 of 2002) and in exercise of powers conferred under Section 13 (12) of the Act read with Rule 3 of the Security Interest (Enforcement) Rules, 2002 issued demand notice dated 05-04-2021 calling upon the

BORROWER : M.S. SRI BABA CHILLI POWDER INDUSTRY GONEGANDLA, DNo 4/225-5, GAJULADINNE PROJECT ROAD, GONEGANDLA (MD), KURNOOL DIST. BORROWER : Prop: EDIGA SREEDEVI W/O E BALAGAUD, H.NO.1-1207-2, GEETHA NAGAR, YEMMIGANUR
CO-BORROWER : EDIGA BALA GOWD S/O E BANTANNA GOUD, H.NO.1-1207-2, GEETHA NAGAR, YEMMIGANUR.

CO-OBLIGANT : NANNOOR VIRUPAKHESWARA NAVEEN KUMAR S/O NAGENDRA PRASAD, Prop: Siva Shankar Fertilizers, Gudikol Road, Yemmiganur, to repay the amount mentioned in the notice being **Rs. 33,73,615.12** (Rupees, Thirty Three lakhs Seventy Three Thousand six Hundred Fifteen and Twelve Paise only) within 60 days from the date of receipt of the said notice.

The Borrower having failed to repay the amount, notice is hereby given to the Borrower and the public in general that the undersigned has taken possession of the property described herein below in exercise of powers conferred under Section 13 (4) of the said Act read with rule 8 of the Security Interest (Enforcement) Rules, 2002 on this **23/07/2021**.

The Borrower in particular and the public in general is hereby cautioned not to deal with the property and any dealings with the property will be subject to the charge of Union Bank of India for an amount of **Rs. 33,73,615.12** (Rupees, Thirty Three lakhs Seventy Three Thousand six Hundred Fifteen and Twelve Paise only) as on **31-03-2021** and interest thereon.

The borrowers attention is invited to provisions of sub-section (8) of section 13 of the Act, in respect of time available, to redeem the secured assets.

DESCRIPTION OF IMMOVABLE PROPERTY :

All the part and parcel of Industrial Land and building belonging to **Ediga Sree Devi & E Bala Goud**, Situated at D No 4/225-5, Sy No: 500/2C, Extent of 20 (5*4=10) cents. Gajuladine Project road, Goneganla (M.d), Kodumuru SRO, Kurnool Dist. Boundaries: Item No.I: East: site of Ediga Bala Goud, West: Tagaram Yankamma Site, North: Kurnool-Yemmiganur Road, South: site of Devaraju. Item No.II: East: claimant site, West: Tagaram Yankamma site, North: Kurnool -Yemmiganur road, South: site of son of Bingi Hanumanthamma. Item No.III: East: site of Tagaram Allisavu, West: Tagaram Yankamma site, North: Kurnool Yemmiganur road, South: site of Devaraju.

Date : 23/07/2021
 AUTHORIZED OFFICER
 PLACE: GONEGANDLA UNION BANK OF INDIA

CEETA INDUSTRIES LIMITED

(CIN - L85110KA1984PLC021494)
 Regd Office : Plot No. 34-38, KIADB Industrial Area, Sathyamangalam, Tumakuru- 572104, Karnataka
 Website - www.ceeta.com, Email - kolkata@ceeta.com

NOTICE

The 37th Annual General Meeting ('AGM'/Meeting) of Ceeta Industries Limited (the 'Company') will be held at 1.00 PM. (IST) on **Wednesday, 8th September, 2021 through Video Conference (VC) / other audio visual means ('OAVM')** to transact the businesses as set out in the Notice convening the AGM, in compliance with the applicable provisions of the Companies Act, 2013 and the rules made thereunder, read with various circulars issued by the Ministry of Corporate Affairs ('MCA Circulars') and Securities and Exchange Board of India ('SEBI Circular') from time to time due to outbreak of the Covid-19 pandemic.

Members can attend and participate in the AGM through VC/OAVM facility only, the details of which will be provided by the Company with the Notice of the Meeting. The members who are holding shares in physical form or who have not registered their e-mail addresses with the Company can cast their vote through remote e-voting or through e-voting system during the meeting. Accordingly, please email at kolkata@ceeta.com for the procedure to obtain login id and password for the same.

The e-copy of Annual Report of the Company for the Financial Year 2020-21 along with Notice of the AGM, will be available on the website of the Company at www.ceeta.com and on Stock Exchange's website i.e. www.bseindia.com respectively. The Notice of the AGM along with the Annual Report 2020-21 will be sent only electronically to those Members whose e-mail addresses are registered with the Company / Registrar & Transfer Agents ('Registrar') / Depository Participants ('DPs'). Members who have not yet registered their email addresses and mobile no are requested to follow procedure mentioned below, for registering their email addresses and mobile no to receive login ID and password for e-voting and to participate in the AGM through VC/OAVM:

(I) For Physical Shareholders - Send a mail to Company and Registrars & Share Transfer Agent of Company, Niche Technologies Pvt. Ltd. at kolkata@ceeta.com and nichetechpl@nichetechpl.com respectively along with the scanned copy of the request letter duly signed by sole/first shareholder quoting Folio No., Name of shareholder, scanned copy of share certificate (front and back), PAN (self-attested scanned copy of PAN Card), AADHAR (self-attested scanned copy Aadhar Card) for registering email address and mobile no.

(ii) For Demat Shareholders - Please contact your Depository Participant (DP) and register your email address and mobile no.

(iii) For Individual Demat Shareholders - Please contact your Depository Participant (DP) and register your email address and mobile no which is mandatory while e-Voting & joining virtual meetings through Depository.

Place: Kolkata For Ceeta Industries Limited
Date: 26.07.2021 Sd/-Smally Agarwal, Company Secretary

MODERN COACH FACTORY, RAEBARELI

On behalf of the President of India, Dy. Chief Electrical Engineer/Production, Modern Coach Factory, Raebareli is inviting open E-tender (No. MCF/RBL/Dy. CEE/P/2021-22/02 Date-19.07.2021) based on single packet system online through Indian railway portal www.ireps.gov.in for the under mentioned work on prescribed tender format. **Description of Work** :- Complete wiring work including handling & installation of equipments in LHB LSRD coaches at MCF/RBL for F.Y. 2021-22; **Approx. Value** :- ₹ 2744141.00/- (Twenty Seven Lakh Forty Four Thousand One Hundred Forty One); **EMD** :- Nil; **Cost of Tender Document** :- Nil; **Quantity of work** :- 76 coaches; **Work completion period** :- 31.03.2022 or earlier. • E-Tender submitted through online up to 15:00 hrs. on 18.08.2021. Manual offer will not be considered. • E-Tender shall be opened on 18.08.2021 at 15:30 through online on <http://www.ireps.gov.in>. • Detailed Tender E-Notice and Terms and conditions are available at Indian Railway IREPS Website - <http://www.ireps.gov.in>.

Dy. Chief Electrical Engineer/Production

e-Advised Tender Notice No. 21/ET/2021-22 Dated: 23.07.2021			
SN	Tender No.	Short Description	Qty. Due Date
01	05211054	Developmental Tender for supply of Battery box assembly.	162 Nos. 19.08.2021
02	11211110	Set off console (Finish Machined) for LHB Coaches.	1557 Set. 23.08.2021
03	15205123B	20 no. High Dilories	20 Nos. 19.08.2021
04	062215004	Supply and application of Biodegradable Oleophobic & Hydrophobic paint for interior of LHB Coaches	50 Set. 26.08.2021
05	05211055	Battery box mounting for LHB Coach	328 Nos. 18.08.2021
06	03211162	Emergency openable window	1973 Nos. 16.08.2021
07	03211408	FRP Body side window argmt. for SCN IRQ coach	3712 Nos. 24.08.2021

Corrigendum

01	13/ET/2021-22 Dated 17.06.2021	Tender No. 12201023	Due date may be read as 17.08.2021 instead of 22.07.2021
02	16/ET/2021-22 Dated 02.07.2021	Tender No. 12201090	Due date may be read as 17.08.2021 instead of 22.07.2021
03	14/ET/2021-22 Dated 24.06.2021		

